

ಬೆಂಗಳೂರು ಸೈಕಲ್ ದಿನಾಚರಣೆ

'ಸೈಕಲ್ ಡೇ'

ಬೆಂಗಳೂರಿನ ದಿನ ನಿತ್ಯದ ದಟ್ಟ ವಾಹನ ಸಂಚಾರದ ತೊಳಲಾಟದಿಂದ, ಹೊಗೆ, ಮಾಲಿನ್ಯಗಳಿಂದ, ನಮ್ಮ ಪರಿಸರ, ನಮ್ಮ ಆರೋಗ್ಯವನ್ನು ರಕ್ಷಿಸುವ ಮತ್ತು ಈ ಮಹಾನಗರದ ಹಸಿರು, ಹೆಸರನ್ನು ಳಿಸುವ ಅಭಿಯಾನವೇ... 'ಸೈಕಲ್ ದಿನಾಚರಣೆ'.

ಸೈಕಲ್ ಸವಾರಿ, ಬರಿಯ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ನಮ್ಮ ವಿಲಾಸ ಹಾಗೂ ಮನರಂಜನೆಗೂ ಸಹ ಮಾಡುತ್ತಿರುವ ಒಂದು ಸಣ್ಣ ಪ್ರಯತ್ನ.

ಈ ಅಭಿಯಾನದ ಹಿನ್ನೆಲೆಯಲ್ಲಿ ಕಾರ್ಯಕರ್ತರು/ಸ್ವಯಂಸೇವಕರು ನಗರದ ಜನತೆಗೆ/ಪೌರಕಾರ್ಮಿಕರಿಗೆ, ಸೈಕಲ್ ಬಳಕೆಯ/ಸವಾರಿಯ ಪ್ರತಿಕೂಲಗಳು, ಮತ್ತು ಅದರ ವಿಷೇಶತೆಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನದಲ್ಲಿದ್ದರೆ, ಹಲವಾರು ಸರ್ಕಾರೀ ಸಂಘ ಸಂಸ್ಥೆಗಳು ಸೈಕಲ್ ಗಳನ್ನು ಬಾಡಿಗೆ ಗೆ ಕೊಡುವ, ರಸ್ತೆಯ ಮೇಲೆ ಸೈಕಲ್ ಸವಾರಿಗೊಂದೇ ಮೀಸಲಾದ ಹಾದಿಯನ್ನು ಒದಗಿಸುವ, ಮತ್ತು ಉಚಿತ ಸೈಕಲ್ ನಿಲ್ದಾಣವನ್ನು ಜನತೆಗೆ ಕೊಡುಗೆಯಾಗಿ ನೀಡುವ ಯೋಜನೆಯಲ್ಲಿ ಇತರೆ ಖಾಸಗಿ ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸುವ ಕೆಲಸಗಳಲ್ಲಿ ತೊಡಗಿದೆ.

ಈ ಅಭಿಯಾನದ ಮೊದಲ ಹೆಜ್ಜೆಯಾಗಿ 'ಸೈಕಲ್ ದಿನಾಚರಣೆಯನ್ನು ಸವಿಯಿರಿ - ಬೆಂಗಳೂರು' ಎಂಬ ಕಾರ್ಯಕ್ರಮವನ್ನು, ಪ್ರತಿ ತಿಂಗಳ ಕೊನೆಯ ಭಾನುವಾರ ದಂದು ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್ ತಿಂಗಳಲ್ಲಿ ನಡೆದ ಮೊದಲ ಆವೃತ್ತಿ ಯಲ್ಲಿ ಆದ ಕೆಲವು ಸಂತಸಕರವಾದ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ .

- ನಗರವನ್ನು ಜನರ ಹಿತಾಸಕ್ತಿಗಾಗಿ, ಕೊಡುಗೆಯಾಗಿ, ಇದನ್ನು ಹೊಗೆ ರಹಿತ ನಗರವನ್ನಾಗಿಸುವ, ದಟ್ಟ ವಾಹನ ಸಂಚಲನೆಗೆ ಕಡಿವಾಣ ಹಾಕುವ, ಮೋಟಾರ್ ಗಾಡಿಗಳನ್ನು ಬಳಸದೇ ಸಂಚರಿಸುವ ಮತ್ತು ಆರೋಗ್ಯಪೂರ್ಣ ಪರಿಸರವನ್ನು ಸೃಷ್ಟಿಸುವ ಸಲುವಾಗಿ, ಹಾಗೂ ವಿನೋದ/ವಿಲಾಸಗಳ/ಮನರಂಜನೆಯ ಪ್ರತೀಕವಾಗಿ ಸರಿಸುಮಾರು ೧೨೦೦ ಸೈಕಲ್ ಗಳ ಮೇಲೆ ಸವಾರರು ಸಂಚರಿಸಿದರು. ಪ್ರಾಯಶಃ ಬೆಂಗಳೂರಿನಲ್ಲಿ ಒಂದು ಸದಭಿರುಚಿಯ ಅಭಿಯಾನಕ್ಕೆ ಇಷ್ಟು ಸಂಖ್ಯೆಯಲ್ಲಿ ಜನ ಒಟ್ಟುಗೂಡಿದ್ದು ಇದೇ ಮೊದಲಿರಬೇಕು.

- ಬಹಳಷ್ಟು ಸರ್ಕಾರಿ ಸಂಘಟನೆಗಳು ಡಿ.ಯು.ಎಲ್.ಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು ವಾಹನ ಸಂಚಾರಿ ಕಾವಲು ಪಡೆ, ತೊಟಗಾರಿಕಾ ಇಲಾಖೆ, ಮೆಟ್ರೋ ರೈಲ್ ಕಂಪನಿ

ನಿಯಮಿತ(ಬಿ.ಎಮ್.ಆರ್.ಸಿ.ಎಲ್) ಈ ಅಭಿಯಾನದಲ್ಲಿ ನಮ್ಮನ್ನು ಬೆಂಬಲಿಸಿ ಕೈಜೋಡಿಸಿರುವುದು ಹೆಮ್ಮೆಯ ಸಂಗತಿ.

•ಕಬ್ಬನ್ ಪಾರ್ಕ್/ ಕಬ್ಬನ್ ಉದ್ಯಾನವನದಲ್ಲಿ ನಡೆದ ಈ ಯಾನ ವಿಶಿಷ್ಟವಾದ ಮತ್ತು ಮುದ ನೀಡುವಂಥದ್ದಾಗಿತ್ತು.

•ಹೊಸಬರು/ ಆಸಕ್ತಿಯುಳ್ಳ ಹಲವಾರು ಮಂದಿ ಇದರಲ್ಲಿ ಪಾಲ್ಗೊಂಡರು.

•ಹೊಸ ಹೊಸ ಅನಿಸಿಕೆಗಳು,ಅಭಿಪ್ರಾಯಗಳು ಮತ್ತು ಪೂರ್ವಭಾವಿ ಯೋಚನೆಗಳು ಸಹ ಹರಿದು ಬಂದಿತು.

•'ದಿ ಸೈಕಲ್ ಡೇ' ಮುಖಪುಸ್ತಕ(ಫ್ಲೇಸ್ ಬುಕ್) ಪೇಜಿಗೆ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹೊಸ ಆಯಾಮಗಳನ್ನೊಳಗೊಂಡ ಬರಹಗಳು ಹರಿದು ಬಂದರೆ, ಸಾವಿರದ ಮುನ್ನೂರಕ್ಕೂ ಹೆಚ್ಚು ಲೈಕ್ ಗಳನ್ನು ಕೇವಲ ಮೂರೇ ವಾರದಲ್ಲಿ ಪಡೆದುಕೊಂಡಿದೆ.

ನವೆಂಬರ್ ೨೪ ರ ಸಿದ್ಧತೆ :

೧. 'ಸೈಕಲ್ ದಿನಾಚರಣೆಯನ್ನು ಸವೆಯಿರಿ - ಬೆಂಗಳೂರು' ಕಾರ್ಯಕ್ರಮದ ನವೆಂಬರ್ ಮಾಸದ ಆವೃತ್ತಿಗೆ ಎಂದಿನಂತೆ - ಡಿ.ಯು.ಎಲ್.ಟಿ (ಡೈರೆಕ್ಟೋರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್ ಪೋರ್ಟ್)ಕರ್ನಾಟಕ ಸರ್ಕಾರ, ಇವರು ಪ್ರಧಾನ ಆಯೋಜಕರಾಗಿರುತ್ತಾರೆ . ಇನ್ನೂ ಹಲವು ಸರ್ಕಾರಿ ಸಂಘ ಸಂಸ್ಥೆಗಳು (ಬಿ.ಎಮ್.ಟಿ.ಸಿ. , ತೋಟಗಾರಿಕಾ ಇಲಾಖೆ, ಬೆಂಗಳೂರು ಟ್ರಾಫೈಕ್ ಪೊಲೀಸ್, ಬಿ.ಎಮ್.ಆರ್.ಸಿ.ಎಲ್) ಸೈಕಲಿಂಗ್ ಹಾಗೂ ಅದಕ್ಕೆ ಸಹಕಾರಿಯಾಗುವ ಖಾಸಗಿ ಸಂಸ್ಥೆಗಳು ಮತ್ತು ಸ್ವಯಂಸೇವಕರುಗಳ ಸಹಾಯದಿಂದ/ಸಹಯೋಗದಿಂದ ಈ ಬಾರಿಯ 'ಸೈಕಲ್ ಡೇ' ನಲ್ಲಿ ಪ್ರತಿಯೊಬ್ಬರೂ ಭಾಗವಹಿಸಬಹುದಾಗಿದೆ.

೨. ಪೂರ್ವಭಾವಿ ಯೋಜನೆ -

ಅಂದಿನ ದಿನಚರಿ ಹೀಗಿರುತ್ತದೆ :

ಅ. ಸೈಕಲ್ ಸವಾರರ ಆಗಮನ - ಬೆಳಿಗ್ಗೆ ೭ ಗಂಟೆ

ಆ. ಸೈಕಲ್ಗಳನ್ನು ಉಚಿತವಾಗಿ ಬಾಡಿಗೆಗೆ ವಿತರಿಸುವ ಕಾರ್ಯಕ್ರಮ - ಬೆಳಿಗ್ಗೆ ೭.೩೦ ಗಂಟೆ

ಇ. ಕಬ್ಬನ್ ಪಾರ್ಕ್ ನಲ್ಲಿರುವ 'ಕರ್ನಾಟಕ ಸ್ಟೇಟ್ ಟೆನ್ನಿಸ್ ಅಸೋಸಿಯೇಷನ್ (ಕೆ.ಎಸ್.ಎಲ್.ಟಿ.ಎ)' ಇಲ್ಲಿ ಎಲ್ಲರೂ ನೇರುವುದು - ಬೆಳಗ್ಗೆ ೮ ಗಂಟೆ

ಈ. ಮುಖ್ಯ ಅತಿಥಿಗಳು ನಮ್ಮೊಂದಿಗೆ ಸೈಕಲ್ ಸವಾರಿ ಮಾಡುವ ಮೂಲಕ ಈ ಅಭಿಯಾನಕ್ಕೆ ಚಾಲನೆಯನ್ನು ನೀಡುತ್ತಾರೆ. ಸೈಕಲ್ ಸವಾರಿ - ಬೆಳಗ್ಗೆ ೮ ಗಂಟೆಗೆ ಶುರುವಾಗುತ್ತದೆ.

ಉ. ರಸ್ತೆ ಸಂಚಾರ ಸುರಕ್ಷತೆ/ಭದ್ರತೆಯ, ಸೈಕಲ್ ಗಳ ಕೊಂಡುಕೊಳ್ಳುವಿಕೆ ಮತ್ತು ಅದರ ಬಳಕೆಗಳ ಬಗ್ಗೆ ಅಲ್ಲಲ್ಲಿ ಏರ್ಪಡಿಸಿರುವ ತರಬೇತಿ ಕೇಂದ್ರಗಳಲ್ಲಿ ನುರಿತ ಸೈಕಲ್ ಸವಾರುದಾರರಿಂದ ಉಪದೇಶ/ಮಾಹಿತಿ.

೨. ಸೈಕಲ್ ಸವಾರಿಕೆಯ ಆಯ್ಕೆಗಳು -

ಅ. ನಿಮ್ಮ ಸ್ವಂತ ಸೈಕಲ್ ಗಳಲ್ಲಿ ಉದ್ಯಾನವನಕ್ಕೆ ಬರುವುದು (ಸೂಕ್ತವಾದ ಆಯ್ಕೆ/ಅರ್ಹವಾದ ಆಯ್ಕೆ)

ಆ. ಉದ್ಯಾನವನದಲ್ಲಿ ಸೈಕಲ್ ಗಳನ್ನು ಉಚಿತವಾಗಿ ಬಾಡಿಗೆಗೆ ತೆಗೆದುಕೊಳ್ಳಬಹುದು (ಕೆ.ಎಸ್.ಎಲ್.ಟಿ.ಎ ಇಲ್ಲಿ ಲಭ್ಯವಿರುತ್ತದೆ) ತಮ್ಮ ಗುರುತಿನ ಚೀಟಿ(ಐಡಿ ಕಾರ್ಡ್) ಗಳನ್ನು ಕೊಟ್ಟು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

೪. ಎಲ್ಲಾ ಸೈಕಲ್ ಸವಾರರಿಗೂ, ಕರ್ನಾಟಕ ಹಾಲು ಉತ್ಪಾದಕರ ವತಿಯಿಂದ ಉಚಿತವಾಗಿ ಪರಿಮಳಭರಿತ ಹಾಲನ್ನು ವಿತರಿಸಲಾಗುವುದು.

೫. ಕಳೆದ ಬಾರಿಯ ಅಭಿಯಾನದಲ್ಲಿ ಕಸ ರಹಿತ ಸವಾರಿ/ಸಂಚಾರವನ್ನು ಮಾಡಿದ್ದಕ್ಕಾಗಿ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಹಾಗೆಯೇ ಪ್ರತಿ ಬಾರಿಯೂ ಸಹ ಇದನ್ನೇ ಅನುಸರಿಸುವ ಪ್ರಯತ್ನ ನಿಮ್ಮದಾಗಲಿ.

೬. ನಿಮ್ಮ ಆಲೋಚನೆಗಳನ್ನು, ಯೋಜನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ನಿಮ್ಮ ಅನಿಸಿಕೆಗಳನ್ನು ಒಂದು ಚೀಟಿಯಲ್ಲಿ ಬರೆದು, ಇದಕ್ಕೆಂದೇ ಇರಿಸಲ್ಪಡುವ 'ಐಡಿಯ ಬಾಕ್ಸ್' ನಲ್ಲಿ ಹಾಕಬಹುದಾಗಿದೆ. ಅಥವಾ, ಫೇಸ್ ಬುಕ್ ಹಾಗೂ ಇ-ಅಂಚೆ ಮೂಲಕವೂ ಸಹ ಕಳಿಸಬಹುದಾಗಿದೆ.

ಇದರಿಂದಾಗುವ ಲಾಭಗಳು/ಉಪಯೋಗಗಳು -

ನಾಗರೀಕರಿಗೆ -

ಮೋಟಾರ್ ವಾಹನಗಳ ದಟ್ಟತೆಗೆ ಕಡಿವಾಣ. ಮೋಟಾರ್ ವಾಹನ ನಿಬಿಡ ನಗರ. ತಮ್ಮವರ ಜೊತೆ ಇನ್ನು ಹೆಚ್ಚಿನ ಸಮಯ ಕಳೆಯುವ ಭಾಗ್ಯ. ಹೆಚ್ಚುವ ಬಯಲು ಪ್ರದೇಶಗಳು. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪರಿಸರ ಮಾಲಿನ್ಯಗಳಿಗೆ ನಿಮ್ಮ ಉತ್ತರ. ದಿನನಿತ್ಯದ ಕೆಲಸಕಾರ್ಯಗಳಲ್ಲಿ ಹೊಸ ಹುರುಪು ಚೈತನ್ಯ. ಹಣದ ಉಳಿತಾಯ. ನಮ್ಮ ಮುಂದಿನ ಪೀಳಿಗೆಗೆ ಹೇಳಿ ಮಾಡಿಸಿದ/ ನೆಮ್ಮದಿಯ ನಗರವಾಗುವ ತಳಹದಿ.

ಬಹುರಾಷ್ಟ್ರೀಯ(ಕಾರ್ಪೊರೇಟ್)ಕಂಪನಿಗಳಿಗೆ -

ನಮ್ಮ ನಗರವನ್ನು ಅಭಿವೃದ್ಧಿಗೊಳಿಸುವ ಸದಾವಕಾಶ. ನಗರವನ್ನು ಹಸಿರುಮಯವಾಗಿಸುವ ಅಭಿಯಾನದಲ್ಲಿ ಉತ್ತರದಾಯಿತ್ವವನ್ನು, ಕಂಪನಿಯ ಸಾಮಾಜಿಕ ಕಳಕಳಿಯ ಜವಾಬ್ದಾರಿಯನ್ನು ಪ್ರದರ್ಶಿಸುವ/ ನಿಭಾಯಿಸುವ ಅವಕಾಶ.

ಬೆಂಗಳೂರಿಗೆ -

ಮತ್ತೆ ಆರೋಗ್ಯಪೂರ್ಣ ಪರಿಸರದ ಸೃಷ್ಟಿ. ಹೆಸರಿಗೆ ತಕ್ಕಂತೆ, ಹಸಿರಿನ ತಾಣವಾಗುವುದು 'ಗ್ರೀನ್ ಸಿಟಿ'.

ನಾಗರೀಕರು ಹೇಗೆ ಇದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು -

- ತಮ್ಮ ಕುಟುಂಬದ ಸದಸ್ಯರನ್ನು ಮತ್ತು ಸ್ನೇಹಿತರೊಂದಿಗೆ ಇದರಲ್ಲಿ ಭಾಗಿಯಾಗಿಸುವುದರ ಮೂಲಕ
- www.facebook.com/blrcycleday - ಈ ತಾಣವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದರ ಮೂಲಕ
- ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು blrcycleday@praja.in - 'ಇ-ಅಂಚೆ' ಗೆ ರವಾನಿಸುವುದರ ಮೂಲಕ
- 'ಐಡಿಯ ಬಾಕ್ಸ್' ನಲ್ಲಿ ತಾವು ತಮ್ಮ ಹೆಸರು ಮತ್ತು ಸಂಚಾರಿ ದೂರವಾಣಿ ಸಂಖ್ಯೆಯನ್ನು ಬರೆದು ಹಾಕುವುದರ ಮೂಲಕ

ಇವೆಲ್ಲವನ್ನು ಮಾಡಿ, ಮುಂಬರುವ 'ಸೈಕಲ್ ಡೇ' ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ, ಬೆಂಗಳೂರನ್ನು ಇನ್ನು ಯೋಗ್ಯವಾಗಿ ವಾಸಿಸುವ ನಗರವನ್ನಾಗಿಸಿ.